



**ಬ್ರೀಥ್ ಈಜಿಯು ತುಗರ್ ಪ್ರೀ ಮಾತ್ರಿಗಳು**  
ಪ್ರತಿಪಾತಿ 2, ದಿನಕ್ಕೆ ೨ ಬಾರಿ ಊಟದ ನಂತರ.



**ಬ್ರೀಥ್ ಈಜಿಯು ಸಿರಪ್**  
ಪ್ರತಿಪಾತಿ 1 ಟೀಬಲ್ ಚಮಚ, ದಿನಕ್ಕೆ ಮೂರು ಬಾರಿ ಊಟದ ನಂತರ.



**ಬ್ರೀಥ್ ಈಜಿಯು ಹರಳುಗಳು**  
ಪ್ರತಿಪಾತಿ 1 ಟೀಬಲ್ ಚಮಚ, ದಿನಕ್ಕೆ ೨ ಬಾರಿ ಊಟದ ನಂತರ.

100% ಸ್ವಾಭಾವಿಕ | ರಕ್ತಸಾಮಾನ್ಯತೆ ಇಲ್ಲ | ಅಡ್ಡ ಪರಿಣಾಮಗಳು ಇಲ್ಲ | ಇತರ ಔಷಧಿಗಳೊಂದಿಗೆ ವ್ಯತಿರಿಕ್ತ ಪ್ರತಿಕ್ರಿಯೆಗಳು ಇಲ್ಲ |

ಇದು ತುಂಬಾ ತೊಂದರೆ ಕೊಡುವ ಒಂದು ಬಾಧೆಯಾಗಿದ್ದರೂ, ಬಹಳಷ್ಟು ಜನ - ಇಲ್ಲಾ ಅಲಕ್ಷ್ಯದಿಂದ ಅಥವಾ ಬೇಜವಾಬ್ದಾರಿತನದಿಂದ - ಅನಗತ್ಯವಾಗಿ ಉಸಿರಾಟದ ಸಮಸ್ಯೆಗಳಿಂದ ನರಳುತ್ತಾರೆ. ಆರೋಗ್ಯವಂತ ಶ್ವಾಸೋಚ್ಚ್ವಾಸ ವ್ಯೂಹದಿಂದ ಮಾತ್ರ ದೀರ್ಘಕಾಲದ ಉಸಿರಾಟ ಸಮಸ್ಯೆಗಳ ವಿರೂಪಿ ಹೋರಾಡಲು ಸಾಧ್ಯ. ವಿಪರ್ಯಾಯವೆಂದರೆ, ಬಹಳಷ್ಟು ಔಷಧೋಪಚಾರಗಳು ಕೇವಲ ರೋಗಿಗಳನ್ನು ಮಾತ್ರ ಪರಿಹರಿಸುತ್ತವೆ.

ದೀರ್ಘಕಾಲದ ಉಸಿರಾಟ ಸಮಸ್ಯೆಗಳಿಗೆ ಪ್ರಾಯಶಃ ಬ್ರೀಥ್ ಈಜಿಯು ಮಾತ್ರವೇ ಅತ್ಯಂತ ಸಮರ್ಥ ಮತ್ತು ಕ್ರಿಯಾಶೀಲ ಆಯುರ್ವೇದ ಮಿಶ್ರಣ. ಇದು ಶ್ವಾಸೋಚ್ಚ್ವಾಸ ವ್ಯೂಹದಲ್ಲಿ ದಾಳಿಯನ್ನುಂಟುಮಾಡುವ ಕಲ್ಮಶಗಳನ್ನು ತೆಗೆಯುವ ಮೂಲಕ ಕೆಲಸ ಮಾಡುತ್ತದೆ. ಇದು ರಕ್ತನೋಷ ಮತ್ತು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಹಾಗೂ ಇದು ಶ್ವಾಸಕೋಶದ ನಳಿಕೆಯಲ್ಲಿ ಇರುವ ರೇಗ ಅಗಿರಬಹುದಾದ ಹಾನಿಯನ್ನುವಾಸಿ ಮಾಡುತ್ತದೆ. ಆದರೆ ಬ್ರೀಥ್ ಈಜಿಯು ಪರಿಣಾಮಕಾರಿಯಾಗಲು ನೀವು ಒಂದು ಕೆಲಸ ಮಾಡಬೇಕು.

ಸಲಹೆ ಮಾಡಲಾಗಿರುವ ಡೋಸೇಜನ್ನು ನೀವು ಕನಿಷ್ಠ 6 ತಿಂಗಳವರೆಗೆ ತೆಗೆದುಕೊಳ್ಳಬೇಕು.

ಇಂದು ಉಸಿರಾಟದ ಸಮಸ್ಯೆ ಇರುವ ಲಕ್ಷಾಂತರ ಜನರು ಬ್ರೀಥ್ ಈಜಿಯನ್ನು ನಂಬಿದ್ದಾರೆ. ಇದು 22 ವರ್ಷಗಳಿಂದ ಪರಿಶೋಧಿಸಲ್ಪಟ್ಟಿದೆ. ಇದನ್ನು ಪ್ರಯತ್ನಿಸಿ. ನೀವು ಸಹ ಇದನ್ನು ನಂಬುವಿರಿ.

ನೀವು ಉಸಿರಾಟದ ಸಮಸ್ಯೆಗಳಿಂದ ನಿಮ್ಮ ಜೀವನಪರ್ಯಂತ ನರಳಬಹುದು. ಅಥವಾ,

**ನೀವು**

ಆರು ತಿಂಗಳೊಳಗಾಗಿ ಅದನ್ನು ನಿಯಂತ್ರಣಕ್ಕೆ ತರಬಹುದು.

ಪರಿಣಾಮಕಾರಿ ಡೋಸೇಜ್  
**6 ತಿಂಗಳು**

HAMMER

ಪಂಚಜಕಸ್ತೂರಿ ಬ್ರೀಥ್ ಈಜಿಯು ಹೆಲ್ಪ್‌ಲೈನ್

ನೀವು ಬಳಲುತ್ತಿರುವ ಉಸಿರಾಟದ ಸಮಸ್ಯೆ ಕುರಿತು ನಿಮ್ಮಲ್ಲಿ ಏನಾದರೂ ಪ್ರಶ್ನೆಗಳಿದ್ದರೆ, ನೀವು ದಯವಿಟ್ಟು ನಮ್ಮ ಹೆಲ್ಪ್‌ಲೈನ್‌ನ್ನು 0471 2320487 ನಲ್ಲಿ ಸಂಪರ್ಕಿಸಬಹುದು. (Mon to Sat-10am to 5pm).

ಯಾವುದಾದರೊಂದು ಮಿಶ್ರಣವನ್ನು ಉಪಯೋಗಿಸಿ - ಮಾತ್ರಿಗಳು ಅಥವಾ ಸಿರಪ್ ಅಥವಾ ಹರಳುಗಳು.